

ನಿಜಯ ಕರ್ನಾಟಕ
ರಾಜಗುರು ದೂರಸಾಕ್ಷಿ
ಶ್ರೀ: ನರೇಗ ಕೆಎಸ್ ಯಾಸಾನ್
ಬಂಧಿಸಿದವು: 06.09.1993
ಪರಿಹಾರ: ಗುರುಕುನು ನಮ್ಮ ರಾಜ್ಯದಲ್ಲಿ 11ನೇ ಮನೆಗೆ ಬಂದಿರುವುದರಿಂದ ತಾವು ದೇವಾಲಯವನ್ನು ಬಿಟ್ಟು ಕೆಲಸ ಮಾಡುವ ಪ್ರಯತ್ನವನ್ನು ಮಾಡಬೇಕು.

ಸ್ವೇಟ್ ನ್ಯೂಸ್
ರಾಜ್ಯಾದ್ಯಂತ 238
ನ್ಯಾಯಾಧೀಶರ ವರ್ಗಾವಣೆ
ಬೆಂಗಳೂರು: ರಾಜ್ಯಾದ್ಯಂತ ಪ್ರಧಾನ ಜಿಲ್ಲಾಧಿಕಾರಿ ಸೆವೆನ್ ನ್ಯಾಯಾಧೀಶರು, ಜಿಲ್ಲಾ ನ್ಯಾಯಾಧೀಶರು, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸಿವಿಲ್ ನ್ಯಾಯಾಧೀಶರ ಸೇರಿದಂತೆ ಒಟ್ಟು 238 ನ್ಯಾಯಾಧೀಶರ ವರ್ಗಾವಣೆ ಮಾಡಿ ಪ್ರಕಟಣೆ ಮಾಡಲಾಗಿದೆ.

ಧಾರವಾಡ ಪ್ರವೇಶ: ವಿನಯ್ ಕುಲಕರ್ಣಿ ಅರ್ಜಿ ಹೈಕೋರ್ಟ್‌ನಲ್ಲೂ ವಜಾ
ನಿರ್ಬಂಧ ಇದ್ದರೂ ಹೇಗೆ ಟಿಕೆಟ್ ಕೊಟ್ಟು?

ಅರ್ಜಿದಾರರ ಪರ ವಕೀಲರು, ಯೋಗೇಶ್‌ಗೌಡ ಕೊಲೆ ಪ್ರಕರಣ ಪ್ರವೇಶ ನಿರ್ಬಂಧಿಸಲಾಗಿದೆ. ಇದೀಗ ಧಾರವಾಡ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಧ್ಯಕ್ಷಿಯಾಗಿದ್ದಾರೆ. ಈ ಸಂದರ್ಭದಲ್ಲಿ ಅವರಿಗೆ ಧಾರವಾಡ ಪ್ರವೇಶಕ್ಕೆ ಅವಕಾಶ ನೀಡಬೇಕು,' ಎಂದು ಕೋರಿದರು.
ಅದಕ್ಕೆ ನ್ಯಾಯಾಲಯ, 'ಟಿಕೆಟ್ ನೀಡಿರುವ ಕಾಂಗ್ರೆಸ್ ಹೈಕೋರ್ಟ್‌ಗೆ ಅರ್ಜಿದಾರರು ಧಾರವಾಡ ಪ್ರವೇಶಕ್ಕೆ ನಿರ್ಬಂಧ ವಿಧಿಸಿರುವ ಅಂಶ ಅಳಿಸಿ, ಯೋಗೇಶ್‌ಗೌಡ ಕೊಲೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವ ರಾಜ್ಯ ಸರ್ಕಾರದ ಕ್ರಮ ಪ್ರಶ್ನೆ ಸಲ್ಲಿಸಿರುವ ಅರ್ಜಿಯನ್ನೂ ನ್ಯಾಯಾಲಯ ರದ್ದುಪಡಿಸಿ.

ವಿಕ ಸುದ್ದಿಲೋಕ ಬೆಂಗಳೂರು
ಧಾರವಾಡ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಧ್ಯಕ್ಷಿಯಾಗಿರುವ ವಿನಯ್ ಕುಲಕರ್ಣಿ 50 ದಿನಗಳ ಕಾಲ ನಿರ್ಬಂಧಿಸಲಾಗಿದೆ. ಈ ಸಂದರ್ಭದಲ್ಲಿ ಅವರಿಗೆ ಧಾರವಾಡ ಪ್ರವೇಶಕ್ಕೆ ಅವಕಾಶ ನೀಡಬೇಕು,' ಎಂದು ಕೋರಿದರು.
ಅದಕ್ಕೆ ನ್ಯಾಯಾಲಯ, 'ಟಿಕೆಟ್ ನೀಡಿರುವ ಕಾಂಗ್ರೆಸ್ ಹೈಕೋರ್ಟ್‌ಗೆ ಅರ್ಜಿದಾರರು ಧಾರವಾಡ ಪ್ರವೇಶಕ್ಕೆ ನಿರ್ಬಂಧ ವಿಧಿಸಿರುವ ಅಂಶ ಅಳಿಸಿ, ಯೋಗೇಶ್‌ಗೌಡ ಕೊಲೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವ ರಾಜ್ಯ ಸರ್ಕಾರದ ಕ್ರಮ ಪ್ರಶ್ನೆ ಸಲ್ಲಿಸಿರುವ ಅರ್ಜಿಯನ್ನೂ ನ್ಯಾಯಾಲಯ ರದ್ದುಪಡಿಸಿ.

ಇ.ಡಿ ಜಪ್ತಿ ಆದೇಶ ಪ್ರಶ್ನಿಸಿದ್ದ ಅರ್ಜಿ ವಜಾ
ರಾ.ಪಿ.ಡೋ ಸೇಪ್ಟಿಫೈನ್ಸ್ ಅಭಿಯಾನ

ವಿಕ ಸುದ್ದಿಲೋಕ ಬೆಂಗಳೂರು
ಜೇನಾದ ಶಿವಮಿ ಸಂಸ್ಥೆಯ ಬ್ಯಾಂಕ್ ಖಾತೆಗಳಲ್ಲಿ 5,551 ಕೋಟಿ ರೂ. ಜಪ್ತಿಗಾಗಿ ಜಾರಿ ನಿರ್ದೇಶನಾಲಯ ಹೊರಡಿಸಿದ್ದ ಆದೇಶವನ್ನು ವಿವರಿಸಿ ವಿನಿಮಯ ನಿರ್ವಹಣಾ ಕಾಯಿದೆ (ಫೌವಾ) ಅಡಿ ರಚಿಸಿರುವ ಸಕ್ಷಮ ಪ್ರಾಧಿಕಾರ ಕಾಯೋಗೋಳಿಸಿದ್ದನ್ನು ಪ್ರಶ್ನಿಸಿ ಕಂಪನಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಶಿವಮಿ ಟೆಕ್ನಾಲಜಿ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ಪೂರ್ಣಗೊಳಿಸಿ ತೀರ್ಪನ್ನು ಕಾಯ್ದಿರಿಸಿದ್ದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರದ್ದು ಏಕದಶಸ್ತನೀಲ ಶುಕ್ರವಾರ ಈ ಆದೇಶ ನೀಡಿದ.

ವಿಕ ಸುದ್ದಿಲೋಕ ಬೆಂಗಳೂರು
ಜೇನಾದ ಶಿವಮಿ ಸಂಸ್ಥೆಯ ಬ್ಯಾಂಕ್ ಖಾತೆಗಳಲ್ಲಿ 5,551 ಕೋಟಿ ರೂ. ಜಪ್ತಿಗಾಗಿ ಜಾರಿ ನಿರ್ದೇಶನಾಲಯ ಹೊರಡಿಸಿದ್ದ ಆದೇಶವನ್ನು ವಿವರಿಸಿ ವಿನಿಮಯ ನಿರ್ವಹಣಾ ಕಾಯಿದೆ (ಫೌವಾ) ಅಡಿ ರಚಿಸಿರುವ ಸಕ್ಷಮ ಪ್ರಾಧಿಕಾರ ಕಾಯೋಗೋಳಿಸಿದ್ದನ್ನು ಪ್ರಶ್ನಿಸಿ ಕಂಪನಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಶಿವಮಿ ಟೆಕ್ನಾಲಜಿ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ಪೂರ್ಣಗೊಳಿಸಿ ತೀರ್ಪನ್ನು ಕಾಯ್ದಿರಿಸಿದ್ದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರದ್ದು ಏಕದಶಸ್ತನೀಲ ಶುಕ್ರವಾರ ಈ ಆದೇಶ ನೀಡಿದ.

MysoreSilk
35% ರವರೆಗೆ ರಿಯಾಯಿತಿ ಮಾರಾಟ
ಸೆಕೆಂಡ್ಸ್ ಮಾರಾಟ
ಕೊನೆಯ 2 ದಿನಗಳು ಮಾತ್ರ
22 ಮತ್ತು 23ನೇ ಏಪ್ರಿಲ್, 2023
ಬೆಳಿಗ್ಗೆ 10.00 ಲಿಂದ ಸಂಜೆ 6.00 ಗಂಟೆಯವರೆಗೆ
ಸ್ಥಳ: ಕೆನರಾ ಯೂನಿಯನ್ ಹಾಲ್, ನಂ. 42, ಕೆನರಾ ಯೂನಿಯನ್ ರಸ್ತೆ, ಬಸ್ ನಂ. 90 ಮಾರ್ಗ, 8ನೇ ಮುಖ್ಯ ರಸ್ತೆ, ಮಲ್ಲೇಶ್ವರಂ, ಬೆಂಗಳೂರು - 560 003.
ತ್ವರೆಯಡಿ! ಕೊಡುಗೆ ಸ್ವಾಕ್ ಇರುವವರೆಗೆ ಮಾತ್ರ.

ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ
(ರಾಜ್ಯ ಹಣಕಾಸು ನಿಗಮದ ಕಾಯಿದೆ 1951 ರ ಅಡಿಯಲ್ಲಿ ಸ್ಥಾಪಿಸಲಾಗಿದೆ)
(ಕೇಂದ್ರೀಯ ಶಾಖಾ ಕಛೇರಿ)
ಶಿವ ಮಠ, KSFC ಭವನ, ನಂ. 1/1, 3ನೇ ಮುಖ್ಯ ರಸ್ತೆ, ಕೋಟೇಜ್ ರಸ್ತೆ, ಬೆಂಗಳೂರು-560 052. ಫೋನ್: 080-22265881, ಇ-ಮೇಲ್: central.ksfc@karnataka.gov.in
60 ದಿನಗಳ ನೋಟೀಸ್
ನಾನು, ಕರ್ನಾಟಕ ರಾಜ್ಯ ಹಣಕಾಸು ನಿಗಮದ ಅಧ್ಯಕ್ಷ ಅಧಿಕಾರಿ 30.03.2023 ರಂದು ನಿಮ್ಮ ಹಣಕಾಸು ಅಭಿವೃದ್ಧಿ ಘಟಕಕ್ಕೆ ಭರ್ತಿಯಾಗಲು ಮತ್ತು ಭದ್ರತಾ ಒಪ್ಪಂದ ಕಾಯಿದೆ, 2002 ರ ಅಧ್ಯಾಯ III ರ ಸೆಕ್ಷನ್ 13(2) ಅಡಿಯಲ್ಲಿ ದೇಡಿತೆಯ ಸೂಚನೆಯನ್ನು ನೀಡಿದ್ದೇನೆ.
1) ಕೊಲ್ಕಾಟದಲ್ಲಿ ಸಿಬ್ಬಂದಿಯ ಮಾರಾಟದ ಪ್ರತಿಮತಿ. ಶಿವಮಿ ಟೆಕ್ನಾಲಜಿ ಇಂಡಿಯಾ ಪ್ರೈವೇಟ್ ಲಿಮಿಟೆಡ್ (ಮರಣ ನಂತರ) ಬಿಸ್ ಟ್ರಿ ಮೊಹಮ್ಮದ್ ಫೌಸ್ (ಮರಣ ನಂತರ) ಮತ್ತು ಟ್ರಿ ಎಂ.ಸಿ. ಅನೀಷ್ ಪಾಟಾ ಅವರ ಕಾನೂನು ಪ್ರತಿನಿಧಿಗಳಿಂದ (ಮರಣ ನಂತರ).
2) ಸಾಲಾಹ: ಮೆ. ಸೂರತ್ ಎಲೆಕ್ಟ್ರಾನ್ಸ್, ಸಹಭಾಗಿತ್ವ ಸಂಸ್ಥೆಯು ತನ್ನ ಕಛೇರಿಯ ವಿಳಾಸ ನಂ. 48/1, ಪಾಟ ಸ್ಟ್ರೀಟ್, ಮಹಮ್ಮದಿಯ ದೃಷ್ಟಿ, ಬಸವನಗುಡಿ, ಬೆಂಗಳೂರು-560 004.

ವಿಚಾರಣೆ ಪೂರ್ಣ, ಆದೇಶ ಕಾಯ್ದಿರಿಸಿದ ಹೈಕೋರ್ಟ್
ವೈಯಕ್ತಿಕ ಟಿಟರ್ ಖಾತೆಗಳ ರದ್ದು ವಿಚಾರ

ವಿಕ ಸುದ್ದಿಲೋಕ ಬೆಂಗಳೂರು
ನಾಮಾಂಕಿತ ಖಾತೆಗಳ ರದ್ದು ವಿಚಾರ
ವೈಯಕ್ತಿಕ ಟಿಟರ್ ಖಾತೆಗಳ ರದ್ದು ವಿಚಾರ
ವೈಯಕ್ತಿಕ ಟಿಟರ್ ಖಾತೆಗಳ ರದ್ದು ವಿಚಾರ

WENDT
ವೆಂಡ್ (ಇಂಡಿಯಾ) ಅಪುಟೆಡ್
CIN No. : L85110KA1980PLC003913
ಕೋರಿಯಂಪತ್ ಕಛೇರಿ: 105, 1ನೇ ಮಹಡಿ, ಹಾರ್ಬರ್ ಬ್ಲಾಕ್, ನ್ಯಾಷನಲ್ ಗೇಟ್ ಪಾರ್ಕ್ ಕಾಂಪ್ಲೆಕ್ಸ್, ಕೋರಿಯಂಪತ್, ಬೆಂಗಳೂರು-560047
ತೃಮಾಕ ಮತ್ತು 31ನೇ ಮಾರ್ಚ್ 2023 ಕೊನೆಗೊಂಡ ಪ್ರಶ್ನೆ ಮತ್ತು ಕ್ರಿಯಾತ್ಮಕ ಸಂಶೋಧನೆಯ ವಿವರಿಸಿದ ಫಲಿತಾಂಶಗಳ ಸಾಲಿನಲ್ಲಿ (ಜನರಲ್ ಮೇಜಮೆಂಟ್ ಡಿ. ಲೈಸೆನ್ಸ್)

ಹಳೆಯ ಸಂಖ್ಯೆ 2167/1103, ಹೊಸ ಸಂಖ್ಯೆ 263/3423 ಹೊಂದಿರುವ ಅಸ್ತಿಯ ಎಲ್ಲಾ ತುಂಡು ಮತ್ತು ಪಾರ್ಸಲ್ ಕುಂಬಾರ್ ಮೊಹಮ್ಮದ್ ರೈಲ್ವೆ ಮುಖ್ಯ ರಸ್ತೆ, ರಾಮನಗರ, 21.55 + 15.70 ಮೀಟರ್/2 X 15.25 + 3.20 ಮೀಟರ್/2 ಅಳತೆಯಲ್ಲಿ ಮತ್ತು ಫೀರ್ವಕ್ಟಿ ಸುಖಮರೆಯದೇ ಟ್ರಿ ಏಂಪಿಯುಡ್ ಪಾರ್ಸ್ ಅಪರ ಮನೆ, ಪಶ್ಚಿಮಬೀದಿ ಟ್ರಿ ಆಕ್ಟಿವ್ ಬೆಂಗಳೂರು ಅಪರ ಮನೆ, ಉತ್ತರಬೀದಿ: ಮುಖ್ಯ ರಸ್ತೆ, ದಕ್ಷಿಣಬೀದಿ: ಕಸ್ತೂರಿ ರಸ್ತೆ
ವಿಷಯ: ಸಿ.ಎಸ್.ಎಸ್. ಸಂಸ್ಥೆಯ ಹಣಕಾಸು ಸೇವೆಗೊಳಿಸಿದ ಮುಂಜೂರಾದ ಬಡ್ಡಿಯು ಕೊಡು.
ಈ ಕೆಳ ಸುಬಾರ್ಡಿನಾರ್ಡ್ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ಅಧ್ಯಕ್ಷ ಅಧಿಕಾರಿಯು ಬೀಡಿತಿಯ ಸೂಚನೆಯನ್ನು ಪಾರಿಗೋಳಿಸಿದ ಕೆಳಗೆ ತಿಳಿಸಿರುವ ಮೇಲೆ ಸಿಬ್ಬಂದಿಬೇಜರ್ ಅಡ್ಡ ಅಧಿಕಾರಿಗಳಾದ ಅನೀಷ್ ಪಾಟಾ ಅಂಡ್ ಸಾಪ್ಲೋರ್ ಮೊಹಮ್ಮದ್ ಆಫ್ ಸಿಬ್ಬಂದಿ ಇಂಟರ್ ಪ್ರಾಂಶುಪಾಲರು. 2002ನೇ ಓ.ಡಿ.ನೋಟೀಸ್ ವಿಷಯ, ಪ್ರಕರಣ 13(2)ರ ಅನ್ವಯ ಸಾಕು ಹಾಗೂ ಸಾಲಾಹರ ಮೇಲೆ ತಿಳಿಸಿರುವ ವಿಳಾಸದಲ್ಲಿ ನಿಜ ಇಲ್ಲದೇ ಇರುವುದರಿಂದ 18.04.2023 ರಂದು ತಗಾದೇ ನೋಟೀಸ್ ಅನ್ನು ನೀಡಲಾಗಿದೆ. ತಗಾದೇ ನೋಟೀಸ್ ಪಾರಿಯಾಗದ ಕಾರಣದಿಂದ ಸಂಸ್ಥೆಯು ತಗಾದೇ ನೋಟೀಸ್‌ನು ನಿಮ್ಮ ತಲುಪಿಸಲಾಗಿಲ್ಲ. ನೋಟೀಸ್‌ನಲ್ಲಿ ತಿಳಿಸಿರುವ ಸಾಲಾಹರ/ಫೋರ್ ಘಟಕದಾರರ ಪಡೆದಿರುವ ಸಾಲವನ್ನು ಮೂವತ್ತನೇ ಮಾಹಿತಿ ಇರುವುದರಿಂದ ನೋಟೀಸ್‌ನು ಹೊರಡಿಸಲಾಗಿದೆ. ಸಾಲಾಹರ ಲೋನ್ ಪಾತೆಯನ್ನು ಸಾಕು ಪರ್ಫಾರಮಿಂಗ್ ಅನೀಷ್ (ಎನ್.ಓ.) ಎಂದು ಕೆಎಸ್.ಎಸ್.ಎಸ್. ಪ್ರಶ್ನಣೆಗಳಲ್ಲಿ ವರ್ಗೀಕರಿಸಲಾಗಿದೆ. ಈ ಪ್ರಕ್ರಿಯೆಯ ನಿರ್ವಹಿಸಿದ ಸಾಲಾಹರ ಬಾಕಿಯನ್ನು ಮೊತ್ತದ ಖಜಾನೆಯಿಂದ ದಿನಾಂಕ 10.12.2022 ರಂದು ಇರುವಂತೆ ರೂ. 17,33,21,313/- ಆಗಿರುತ್ತದೆ.
ಈ ಮೂಲಕ ತಮಗೆ ತಿಳಿಯದಿದ್ದು ಬರುವುದರಿಂದ ಈ ಪ್ರಕ್ರಿಯೆಯು ಪ್ರತಿಬಂಧಿತ 60 ದಿನಗಳೊಳಗಾಗಿ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಗೆ ಮೇಲೆ ತಿಳಿಸಿದ ಹಣವನ್ನು ಮರುಪಾವತಿ ಮಾಡುವುದು, ಮಾಡಬೇ ಇರುವುದರಿಂದ ಸಾಲಾಹರರ ಪಾವತಿಯನ್ನು ಆಯೋಜಿಸಿ ಅದನ್ನು ಮೇಲೆ ತಿಳಿಸಿರುವ ಸರತಿ ಕಾಯ್ದೆ ಪ್ರಕರಣ 13(4)ರ ನಿಯಮದ ಅನ್ವಯ ಪ್ರದತ್ತವಾದ ಚಲಾಯಣಾ, ಸಂರಕ್ಷಿತವಾಗಿ ಸ್ವಾಧೀನಪಡಿಸಿಕೊಳ್ಳಲಾಗುವುದು. ಸಾಲಾಹರ/ಸಾಲಾಹರರ ಮರುಪಾವತಿ ಸಾಧಿಸುವಂತೆ ಮಾಡುವ ಅಸ್ತಿ ಮತ್ತು ಮೇಲಿನ ಪೂರ್ಣ ಹಕ್ಕು ಸಂಸ್ಥೆಯದ್ದಾಗಿದ್ದು ಅದನ್ನು ಭೋಗ್ಯಾನ್ವಿತ / ಮಾರುವ ಅಧಿಕಾರವನ್ನು ಸಂಸ್ಥೆಯ ಹೊಂದಿರುತ್ತದೆ.
ಪ್ರಕರಣ 13(3)ರ ಅನ್ವಯ ಮೇಲೆ ವಿವರಿಸಿದ ಸ್ವತ್ತಿಗಳನ್ನು ಭೋಗ್ಯಾನ್ವಿತ ನೀಡುವ ಮಾರುವ ಅಥವಾ ಇತರ (ಯಾವುದೇ ರೀತಿಯ ವ್ಯವಸ್ಥಾಪನಾ ಮೊದಲ ಸಂಸ್ಥೆಯ ಸಿಬ್ಬಂದಿಯನ್ನು ಪಡೆಯುವುದು, ಪ್ರಕರಣ 13(2)ರಲ್ಲಿ ತಿಳಿಸಿರುವ ಕಾಯ್ದೆಯ ಅನ್ವಯ ಸಿಬ್ಬಂದಿ ಇಂಟರ್ ಪ್ರಾಂಶುಪಾಲರು (ಎನ್.ಆರ್.ಎಂ.ಎಂ.ಎ.) ಕಾಯ್ದೆಯ 2002ನೇ ಮತ್ತು ನಿಯಮ 3ರಂತೆ ಪ್ರಕ್ರಿಯೆಯನ್ನು ಹೊರಡಿಸಲಾಗಿದೆ.
ದಿನಾಂಕ: 21.04.2023
ಸ್ಥಳ: ಬೆಂಗಳೂರು
ಸ/:- ಅಧ್ಯಕ್ಷ ಅಧಿಕಾರಿ

Table with 4 columns: S.No, ವಿವರ, ಪ್ರಶ್ನೆ ಮಾಡಿದ ವಿವರಿಸಿದ ಫಲಿತಾಂಶ, ಕ್ರಿಯಾತ್ಮಕ ವಿವರಿಸಿದ ಫಲಿತಾಂಶ. Contains financial data for various items.

ಹೈಕೋರ್ಟ್ ಹಿರಿಯ ವಕೀಲ
ಕೆ. ಸುಬ್ರಾವ್ ನಿಧನ
ಬೆಂಗಳೂರು: ಹೈಕೋರ್ಟ್ ಹಿರಿಯ ವಕೀಲರು ಮತ್ತು ಕಾಮಿಕ್ ಮುಖಂಡರೂ ಆಗಿದ್ದ ಕೆ.ಸುಬ್ರಾವ್ ಶುಕ್ರವಾರ ನಿಧನರಾದರು. ಅವರಿಗೆ 92 ವರ್ಷ ವಯಸ್ಸಾಗಿತ್ತು.
ಅಂತ್ಯಕ್ರಿಯೆ ಶುಕ್ರವಾರ ಸಂಜೆ ಹೆಚ್ಚುವರ ಬಹಾಗಾರದಲ್ಲಿ ನಡೆಯಿತು. ತಮ್ಮ 60ಕ್ಕೂ ಹೆಚ್ಚು ವರ್ಷಗಳ ಸುದೀರ್ಘ ವಕೀಲಿಯಲ್ಲಿ ಒಂದೇ ಒಂದು ಪ್ರಕರಣದಲ್ಲಿ ಮಾತ್ರ ಕೆ.ಸುಬ್ರಾವ್ ನಡೆಸಿದ್ದರು.
ಪ್ರತಿನಿಧಿಸಿದ ಕೇವಲ ಕಾಮಿಕ್ ಪರ ವಕೀಲತ್ಯ ವಹಿಸಿ ಹೆಸರಾಗಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ ಪ್ರಕೃತಿಯ ತಾಲೂಕಿನ ಮಂಗಳ ಗ್ರಾಮದಲ್ಲಿ 1931ರ ಜೂನ್ 15ರಂದು ಜನಿಸಿದ್ದರು. 1975ರಲ್ಲಿ ಶುಕ್ರವಾರ ಶುಶ್ರೂಷೆ ವಿರುದ್ಧ ಹೋರಾಟ ನಡೆಸಿದ್ದು ಅದು ಆ ಸಮಯದಲ್ಲಿ ಬಂಧನಕ್ಕೊಳಗಾದ ಹೋರಾಟಗಾರರನ್ನು ಹೇರಿಯನ್ ಕಾರ್ಪಸ್ ಆರ್ಮಿಗಳನ್ನು ನ್ಯಾಯಾಲಯದಲ್ಲಿ ಸಲ್ಲಿಸುವ ಮೂಲಕ ಕ್ರಿಯಾಶೀಲ ವಕೀಲರಾಗಿ ಹೋರಾಟಗಾರರ ಪ್ರಾಣವು ತಪ್ಪಿಸಿ ದೊಡ್ಡ ನಾಗರೋದ್ದೇಶಗಾರನಾಗಿ ಮೆಚ್ಚಿರುವ ಕನ್ನಡ ಶಾಲೆ ಸ್ಥಾಪಿಸಿ ಕನ್ನಡ ಭಾಷೆಯ ಅಳವಡಿಕೆಗಾಗಿ ಕೊಡುಗೆ ನೀಡಿದ್ದರು.

CYIENT

CYIENT LIMITED

Regd. Office: 4th Floor, 'A' Wing, Plot No. 11, Software Units Layout, Infocity, Madhapur, Hyderabad – 500 081, Telangana, India.
 Ph: 040- 67641322, Fax: 040 – 66624368. Email: company.secretary@cyient.com; Website: www.cyient.com
 CIN: L72200TG1991PLC013134

Annexure - 1(A)

Annexure - 1(B)

Consolidated statement of cash flows:		(₹ in Millions)	
Particulars	For the year ended	For the year ended	
	March 31, 2023	March 31, 2022	
	Audited	Audited	
A. CASH FLOW FROM OPERATING ACTIVITIES			
Profit for the year	5,144	5,223	
Adjustments for:			
Tax expense	1,668	1,761	
Depreciation and amortisation expense	2,566	1,922	
Profit on sale of property, plant and equipment and termination of leases (net)	(69)	(29)	
Finance costs	1,000	393	
Interest income	(239)	(479)	
Dividend from mutual funds	(31)	-	
Liabilities no longer required written back	(1)	-	
Share-based payments to employees	307	130	
Loss/(gain) on fair valuation of financial assets and financial liability	18	(11)	
Provision for expected credit loss, net	336	36	
Fair value changes in liability towards acquisition of business	22	52	
Gain on fair valuation of equity instruments	(59)	(19)	
Unrealised forex gain (net)	(298)	(9)	
Operating profit before working capital changes	10,312	8,970	
Changes in operating assets and liabilities:			
Adjustments for (increase) / decrease in operating assets:			
Trade receivables	(2,274)	744	
Other financial assets	(1,064)	(725)	
Inventories	(1,360)	(1,203)	
Other assets	(634)	(609)	
Adjustments for increase in operating liabilities:			
Trade payables	560	756	
Other liabilities	1,037	45	
Provisions	450	19	
Cash generated from operations	6,827	7,997	
Net income taxes paid	(1,288)	(1,652)	
Net cash flow from operating activities (A)	5,539	6,345	
B. CASH FLOW FROM INVESTING ACTIVITIES			
Payment towards purchase of property, plant and equipment and intangible assets	(675)	(647)	
Proceeds from sale of property, plant and equipment	23	21	
Investments in:			
- mutual funds	(5,767)	(2,000)	
- bonds	(1,153)	(2,279)	
- commercial paper	(294)	-	
- equity instruments	(102)	(278)	
Proceeds from sale of investments in:			
- mutual funds	5,535	1,307	
- bonds	1,121	-	
Interest received	413	545	
Dividend received from mutual funds	31	-	
Payment towards acquisition of a business (refer note (ii) below)	(8,989)	(225)	
Movement in other bank balances	(470)	(267)	
Net cash flow used in investing activities (B)	(10,327)	(3,823)	
C. CASH FLOW FROM FINANCING ACTIVITIES			
Purchase of treasury shares	-	(950)	
Proceeds from shares issued on exercise of associate stock options	79	121	
Interest paid	(658)	(166)	
Proceeds from non-current borrowings*	1,797	-	
Repayment of non-current borrowings	(315)	(447)	
Movement in current borrowings (net)*	2,029	(98)	
Repayment of lease liabilities	(1,369)	(962)	
(Repayment of)/proceeds from sale and leaseback of assets	(26)	9	
Dividends paid (includes transfer to investor education and protection fund)	(2,630)	(2,952)	
Net cash flow used in financing activities (C)	(1,093)	(5,445)	
Net decrease in cash and cash equivalents (A+B+C)	(5,881)	(2,923)	
Cash and cash equivalents at the beginning of the year	11,118	13,989	
Effect of exchange differences on translation of foreign currency cash and cash equivalents	265	52	
Cash and cash equivalents at the end of the year (refer note below)	5,502	11,118	

(ii) Net cash outflow on acquisition of business:

Particulars	For the year ended March 31, 2023	For the year ended March 31, 2022
Consideration paid in cash	11,323	300
Less: Cash and cash equivalent balances acquired on the acquisition	(2,334)	(75)
Net cash outflow on acquisition of business	8,989	225

* During the year, the Group has converted short term borrowings to long term borrowings amounting to ₹ 3,076 Mn.

For a detailed investor update please visit our website: www.cyient.com or mail to company.secretary@cyient.com

Standalone statement of cash flows:		(₹ in Millions)	
Particulars	For the year ended	For the year ended	
	March 31, 2023	March 31, 2022	
	Audited	Audited	
A. CASH FLOW FROM OPERATING ACTIVITIES			
Profit for the year	3,548	5,691	
Adjustments for:			
Tax expense	1,075	1,119	
Dividend from subsidiary	-	(1,711)	
Depreciation and amortisation expense	1,135	967	
Profit on sale of property, plant and equipment and termination of leases (net)	(125)	(29)	
Finance costs	166	104	
Interest income	(334)	(539)	
Dividend from mutual funds	(31)	-	
Loss/(gain) on fair valuation of financial assets and financial liability	21	(9)	
Share-based payment to employees	212	115	
Provision for expected credit loss (net)	164	26	
Gain on sale of equity investment	(7)	-	
Unrealised forex loss (net)	22	1	
Operating profit before working capital changes	5,826	5,735	
Changes in working capital:			
Adjustments for increase in operating assets:			
Trade receivables	(2,472)	(293)	
Other financial assets	(640)	(287)	
Other assets	(48)	(289)	
Adjustments for increase / (decrease) in operating liabilities:			
Trade payables	307	(115)	
Other current liabilities	156	(711)	
Provisions	79	59	
Cash generated from operations	3,208	4,099	
Net income taxes paid	(554)	(1,085)	
Net cash flow from operating activities (A)	2,654	3,014	
B. CASH FLOW FROM INVESTING ACTIVITIES			
Payment towards purchase of property, plant and equipment and intangible assets	(320)	(524)	
Proceeds from sale of property, plant and equipment	22	4	
Investments in:			
- subsidiaries	(5,608)	-	
- mutual funds	(3,767)	(2,000)	
- bonds	(1,153)	(2,279)	
- commercial paper	(294)	-	
Proceeds from sale of investments in:			
- mutual funds	5,535	1,307	
- bonds	1,121	-	
Proceeds from sale of equity investment	892	-	
Loans given to subsidiaries	(298)	(825)	
Loans repaid by subsidiaries	213	647	
Interest received	395	438	
Dividend received from mutual funds	31	-	
Dividend received from subsidiary	-	1,711	
Payment towards acquisition of business	(1,747)	-	
Movement in other bank balances (net)	-	(1)	
Net cash used in investing activities (B)	(6,978)	(1,522)	
C. CASH FLOW FROM FINANCING ACTIVITIES			
Purchase of treasury shares	-	(950)	
Proceeds from issue of equity shares (includes share application money)	79	121	
Interest paid	(26)	(3)	
Repayment of lease liabilities	(729)	(506)	
(Repayment of)/proceeds from sale and leaseback of assets	(26)	-	
Dividends paid (includes transfer to investor education and protection fund)	(2,630)	(2,952)	
Net cash used in financing activities (C)	(3,332)	(4,281)	
Net decrease in cash and cash equivalents (A+B+C)	(7,656)	(2,789)	
Cash and cash equivalents at the beginning of the year	8,748	11,541	
Exchange differences on translation of foreign currency cash and cash equivalents	60	(4)	
Cash and cash equivalents at the end of the year (refer note below)	1,152	8,748	

Note:
 Cash and cash equivalents comprises of Balances with banks in current accounts in deposit accounts
 756
 285
 5,103
 Deposits with financial institutions
 -
 3,150
 Unpaid dividend account
 28
 19
 Remittances in transit
 83
 -
1,152

MPL
MAITHON POWER LIMITED
 (Contracts Department)
 Maithon Power Ltd, Village: Dambhai, PO Barbardina, PIN-828205, District-Dhanbad

NOTICE INVITING EXPRESSION OF INTEREST
 The Maithon Power Limited invites expression of interest from eligible vendors for the following packages:
PROCUREMENT OF AIR PREHEATER BASKET FOR 1050 MW (2X525 MW) THERMAL POWER PLANT AT MAITHON POWER LIMITED (MPL), DHANBAD, JHARKHAND - INDIA
 For details of pre-qualification requirements, bid security, purchasing of tender document etc, please visit Tender section of our website
 (URL: <https://www.tatapower.com/tender/tenderedit.aspx>)
 Eligible vendors willing to participate may submit their expression of interest along with the tender fee for issue of bid document latest by 2nd May-2023.

TATA POWER DELHI DISTRIBUTION LIMITED
 A Tata Power and Delhi Government Joint Venture
TATA POWER-DDL
 Regd. Office: NDL House, Hudson Lines, Kingsway Camp, Delhi 110 008
 Tel: 68112222; Fax: 27468042; Email: TPDDL@tatapowerdelhi.com
 CIN No.: U40103DL2001PLC111526; Website: www.tatapower-dl.com

NOTICE INVITING TENDERS April 22, 2023
 TATA Power-DDL invites tenders as per following details:

Tender Enquiry No. / Work Description	Estimated Cost/EMD (₹s.)	Availability of Bid Document	Last Date & Time of Bid Submission/ Date and time of Opening of bids
TPDDL/ENGG/EN/200001530/23-24 2 Yrs RC for AMC of Fire Extinguisher Maintenance & Refilling.	27 Lac/ 67,500	22.04.2023	13.05.2023:1600 Hrs/ 13.05.2023:1730 Hrs
TPDDL/ENGG/EN/200001533/23-24 RC for supply of 11kV Insulators-Pin, Disc and Post Insulators	47.08 Lac/ 1,80,000	22.04.2023	13.05.2023:1700 Hrs/ 14.05.2023:1630 Hrs
TPDDL/ENGG/EN/200001534/23-24 RC for Single Phase Meter Box	5 Crd/ 4,15,000	24.04.2023	14.05.2023:1600 Hrs/ 15.05.2023:1730 Hrs
TPDDL/ENGG/EN/200001529/23-24 Supply of 2 nos 68111 KV 25/31.5 MVA Power Transformers	6.12 Crd/ 11,18,000	24.04.2023	15.05.2023:1700 Hrs/ 15.05.2023:1730 Hrs

CORRIDGUM / TENDER DATE EXTENSION

Tender Enquiry No. / Work Description	Previously Published Date	Revised Due Date & Time of Bid Submission/ Date & time of opening of bids
TPDDL/ENGG/EN/200001521/22-23 2 Yrs RC for Supply and Installation of Joining Kits	15.03.2023	05.05.2023 at 1500 Hrs/ 05.05.2023 at 1530 Hrs

Complete tender and inscription document is available on our website www.tatapower-dl.com → Vendor Zone → Tender / Corrigendum Documents
 Contacts - 011-68112222

wipro
WIPRO LIMITED
 Registered Office: Doddakannelli, Sarjapur Road, Bengaluru-560 035.
 CIN: L32102KA1945PLC020800 Tel: +91-80-2844 0011
 Website: www.wipro.com; E-mail: corp-secretariat@wipro.com

NOTICE FOR LOSS OF SHARE CERTIFICATE

Notice is hereby given that the Company has received intimation from the following shareholder that share certificate pertaining to the equity shares held by the shareholder, as per details given below are stated to have been lost/misplaced and holder has applied for issue of duplicate share certificate.

Sl. No.	Name of the shareholder	Folio No.	No. of shares	Share certificate No.	Distinctive No.	
					From	To
1	KALPANA DEVIDAS	WPL002241	27500	10113	1933494324	1393521823
Total Shares			27500			

Public is hereby warned against purchasing or dealing in any way with the above share certificate. Any person (s) who has/have any claims in respect of the said share certificate could lodge such claims with the Company or its Registrar at the address mentioned here within 15 days of publication of this notice. After which no claim will be entertained and Company will proceed to consider issuing duplicate share certificate to the above mentioned shareholder. Any person dealing with the above share certificate shall be doing so, solely at his /her risk as to costs and consequences and the Company shall not be responsible for it any way.

Wipro Limited
 Regd. Office: Doddakannelli, Sarjapur Road, Bengaluru - 560 035

Share Transfer Agents:
KFIN Technologies Limited,
 Selenium Tower B, Plot 31 & 32, Financial District, Nanakramguda, Serilingampally Mandat, Hyderabad - 500 032, Telangana.
 Toll Free No.: 1800 309 4001

For **WIPRO LIMITED**
 M Sanuulla Khan
 Company Secretary

Date: April 21, 2023
 Place: Bengaluru

WENDT
WENDT (INDIA) LIMITED
 CIN No: L8510KA1980PLC003913
 Regd Office: 105, 1st Floor, Cauvery Block, National Games Housing Complex, Koramangala, Bangalore - 560 047.

Extract of Standalone and Consolidated Audited Financial Results for the Quarter and year ended March 31, 2023

Sl. No.	Particulars	(₹s in lakhs, except EPS)							
		Standalone Financial Results				Consolidated Financial Results			
		Quarter ended 31.03.2023	Quarter ended 31.03.2022	Year ended 31.03.2023	Year ended 31.03.2022	Quarter ended 31.03.2023	Quarter ended 31.03.2022	Year ended 31.03.2023	Year ended 31.03.2022
1	Total Revenue from Operations	5,570	4,444	19,390	16,002	5,893	4,775	21,024	17,881
2	Profit before exceptional item and tax	1,603	995	6,250	3,541	1,647	1,028	5,302	3,691
3	Exceptional item (refer note 2)	-	74	-	74	-	-	-	-
4	Net Profit for the period before tax	1,603	1,069	6,250	3,615	1,647	1,028	5,302	3,691
5	Net Profit for the period after tax	1,245	797	4,012	2,710	1,279	747	4,009	2,707
6	Total Comprehensive Income for the period (Comprising Profit after tax and Other Comprehensive income after tax)	1,275	819	4,018	2,656	1,319	788	4,175	2,658
7	Paid-up equity share capital (Face value of Rs. 10/- per share)	200	200	200	200	200	200	200	200
8	Reserves excluding revaluation reserve	-	-	16,733	14,214	-	-	16,871	15,996
9	Earnings Per Share (EPS) for the period - not annualised) (of Rs.10/- each) Basic and Diluted EPS. (₹)	62.25	39.81	200.58	135.49	63.96	37.34	200.45	135.34

Notes:
 1) The above is an extract of the detailed format of Quarterly/ Yearly audited Financial results filed with the Stock Exchanges under Regulation 33 of the SEBI (Listing and Other Disclosure Requirements) Regulations, 2015. The full format of the Quarterly unaudited / Yearly audited Financial Results are available on the Stock Exchange websites www.bseindia.com, www.nseindia.com & Company's website www.wendtindia.com.
 2) The Board of Directors of the Company had approved a proposal for voluntary de-registration of M/s. Wendt Middle East FZE ("WME"), a wholly owned subsidiary of the Company located at Hamyah Free Zone, Sharjah, UAE during January 2021 and the de-registration process was initiated thereafter. During the year ended March 31, 2022, WME had substantially completed liquidation related procedures and also repaid back the share capital to the Company. The gain amounting to Rs. 74 lakhs on repayment of share capital by WME to the company has been recognised as an exceptional item in the financial results for the quarter and year ended March 31, 2022. Further, the clearance certificate for de-registration from the Hamyah Free Zone Authority (HFZA) was received on May 10, 2022 and accordingly, the subsidiary ceased to be in existence from the above date.
 3) The figures for the quarter ended March 31, 2023 and March 31, 2022 respectively are the balancing figures between the audited figures in respect of the full financial year ended March 31, 2023 and March 31, 2022, respectively and the published unaudited year to date figures in respect of the third quarter of the respective financial years which were subjected to review by the statutory auditors.
 4) The Board of Directors have recommended a final dividend of Rs.50/- per share (500% on face value of equity shares of Rs.10/- each). The total dividend for the year 2022-23 is Rs.80/- per share (800% on face value of equity shares of Rs.10/- each) including the interim dividend of Rs. 30/- per share (300% on face value of equity shares of Rs.10/- each) declared at the Board Meeting held on January 15, 2023 and paid subsequently. The payment of final dividend is subject to the approval of the shareholders in the ensuing Annual General meeting of the company.
 For and on Behalf of Wendt (India) Limited
 Shrinivas G. Shingarkar
 Chairman
 Place: Bengaluru
 Date: 21.04.2023